

೨ ಎಂಆರ್ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು
 ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.
 ಶೌಚಾಲಯಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಪೋಲಾಗುವುದನ್ನು
 ತಪ್ಪಿಸಲು ಸಿಎಂಆರ್ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನವನ್ನು
 ಆವಿಷ್ಕಾರ ಮಾಡಿದ್ದಾರೆ. ನೂತನ ವಿಧಾನದಿಂದ ಹೆಚ್ಚಿನ ಪ್ರಮಾಣದ
 ನೀರನ್ನು ಪರಿಷ್ಕರಿಸಿ ಮರು ಬಳಕೆಗೆ ಸೂಕ್ತ ಎಂಬುದನ್ನು
 ನಿರೂಪಿಸಿದ್ದಾರೆ.

ವಿಶ್ವವಿದ್ಯಾಲಯದ ಮೂರನೇ ವರ್ಷದ ಮೆಕ್ಯಾನಿಕಲ್
 ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಸಂಜನಾ, ಆದಿತ್ಯ, ಗಿರೀಶ್,
 ರಾಹುಲ್, ಆಯುಷ್ ನೂತನ ತಂತ್ರಜ್ಞಾನ ಆವಿಷ್ಕರಿಸಿದವರು.
 ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ತಂತ್ರಜ್ಞಾನ ಪ್ರದರ್ಶನದಲ್ಲಿ
 ವಿದ್ಯಾರ್ಥಿಗಳ ನೂತನ ಆವಿಷ್ಕಾರಗಳು ಗಮನ ಸೆಳೆದವು.
 ತ್ಯಾಜ್ಯ ನೀರಿನ ಸಂಸ್ಕರಣಾ ತಂತ್ರಜ್ಞಾನವನ್ನು ಆಸ್ಪತ್ರೆ, ಕಾರ್ಖಾನೆ,
 ಹೋಟೆಲ್‌ಗಳಲ್ಲಿ ಅಳವಡಿಸಿಕೊಂಡು ನೀರನ್ನು ಸಂರಕ್ಷಿಸಬಹುದೆಂದು
 ವಿದ್ಯಾರ್ಥಿಗಳು ಹೇಳುತ್ತಾರೆ.

ನೀರು ಸಂಸ್ಕರಣಾ ಅನ್ವೇಷಣೆ ಬಗ್ಗೆ ವಿವರಿಸಿದ ವಿದ್ಯಾರ್ಥಿಗಳು,

ಕೈಗಾರಿಕೆಗಳಿಂದ ಹೊರ
 ಬರುವ ತ್ಯಾಜ್ಯ ನೀರು
 ಕೆರೆಗಳನ್ನು ಸೇರಿ
 ಕಲುಷಿತವಾಗುವಂತೆ
 ಮಾಡುತ್ತಿದೆ. ಈ
 ತಂತ್ರಜ್ಞಾನದಿಂದ ಕಡಿಮೆ
 ವೆಚ್ಚದಲ್ಲಿ ಶುದ್ಧೀಕರಣ ಕಾರ್ಯ

ವಿದ್ಯಾರ್ಥಿಗಳ ಆವಿಷ್ಕಾರ



ಸಿಎಂಆರ್ ತಾಂತ್ರಿಕ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಆವಿಷ್ಕರಿಸಿದ ತ್ಯಾಜ್ಯ ನೀರಿನ ಸಂಸ್ಕರಣಾ ತಂತ್ರಜ್ಞಾನವನ್ನು ಪ್ರದರ್ಶಿಸಿದರು.

ನಡೆಸಬಹುದು. ಹಿಮ ಅಪಘಾತಗಳಿಂದ ಸೈನಿಕರನ್ನು ರಕ್ಷಿಸಲು
 ಸೈನಿಕರಿಗೆ ರಕ್ಷಣಾ ಕವಚಗಳನ್ನು ಬಳಸಿ ಅಪಘಾತ ಸಂದರ್ಭದಲ್ಲಿ
 ಅವರಿಗೆ ತುರ್ತಾಗಿ ವೈದ್ಯಕೀಯ ಸೇವೆ ತಲುಪಿಸಬಹುದು ಎಂಬುದನ್ನು
 ವಿದ್ಯಾರ್ಥಿಗಳು ಪ್ರಯೋಗದ ಮೂಲಕ ವಿವರಿಸಿದರು.

ರಕ್ಷಣಾ ರಂಗದಲ್ಲಿ ಬಳಸುವ ದ್ರೋಣಗಳನ್ನು ಮಾಹಿತಿ ರವಾನೆಗೆ
 ಬಳಸಬಹುದು. ಗಡಿಯಾಚೆಯಿಂದ ಬರುವ ದ್ರೋಣಗಳನ್ನು
 ನಿರುಪಯುಕ್ತಗೊಳಿಸುವ ಯಶಸ್ವಿ ಪ್ರಯೋಗಗಳನ್ನು ಮೂರನೇ
 ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿದ್ಯಾರ್ಥಿಗಳಾದ
 ವರ್ಷ ಬಿ, ನಿರಂಜನ್, ಅಕ್ಷಯ್ ಕೆ, ಅನುಪ್, ಸಾಯಿ ಪ್ರಸಾದ್,
 ವಿಕಾಸ್ ಪ್ರದರ್ಶಿಸಿದರು.

ಈ ಆವಿಷ್ಕಾರದ ಕುರಿತು ಮಾತನಾಡಿದ ವಿದ್ಯಾರ್ಥಿನಿ ವರ್ಷ, ಈ
 ತಂತ್ರಜ್ಞಾನದ ಮೂಲಕ ಮುಂದಿನ ದಿನಗಳಲ್ಲಿ ಈ ದ್ರೋಣಗಳು
 ಹೆಚ್ಚಾಗಿ ಬಳಕೆಯಾಗುವ ನಿರೀಕ್ಷೆಯಿದೆ. ಆ ಸಮಯದಲ್ಲಿ
 ಗಡಿಯಾಚೆಯಿಂದ ಬರುವ ದ್ರೋಣಗಳು ನಮ್ಮ ದೇಶದ ರಕ್ಷಣೆಗೆ
 ಕೊಂಡುತರಬಲ್ಲವು ಆದ್ದರಿಂದ ಅವುಗಳ ಅಂತರಿಕ ನಿರ್ವಹಣೆಯನ್ನು
 ಅರಿತು ನಿರುಪಯುಕ್ತಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್ ಜೈನ್, ಪ್ರಾಧ್ಯಾಪಕಿ ಡಾ.
 ಶರ್ಮಿಳಾ ವಿದ್ಯಾರ್ಥಿಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.